

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ನಾಱ್ವಾರ್ ಅರುಳಿಚ್ಚೆಯ್

|| ಎನ್ನೈಕ್ಕುಂ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಎನ್ನೈಕ್ಕುಂ ॥

ಇನ್ನವಿ ಪಾಡುಂ ಪೇಱ್ಱೈ ಎವ್ವೆರುವಾರ್ ತಮಕ್ಕು ಅರುಳಿಯಮೈಕ್ಕು ಕೈಮ್ಪಾಱು
ಇಲ್ಲೈ ಎನಲ್

‡ಎನ್ನೈಕ್ಕುಂ ಎನ್ನೈ * ಉಯ್ಯಕ್ಕೊಂಡು ಪೋಗಿಯ *
ಅನ್ನೈಕ್ಕನೆನ್ನೈ * ತ್ತನ್ನಾಕ್ಕಿ ಎನ್ನಾಲ್ ತನ್ನೈ *
ಇನ್ ತಮಿಱ್ ಪಾಡಿಯ ಈಶನೈ * ಆದಿಯಾಯ್
ನಿನ್ಱ ಎನ್ ಶೋದಿಯೈ * ಎನ್ ಶೋಲ್ಲಿ ನಿಱ್ಪನೋ (೧)

ಎನ್ ಶೋಲ್ಲಿ ನಿಱ್ಪನ್ * ಎನ್ ಇನ್ನಯಿರಿನ್ ಒನ್ನಾಯ್ *
ಎನ್ ಶೋಲ್ಲಾಲ್ ಯಾರ್ ಶೋನ್ನ * ಇನ್ನವಿ ಎನ್ನಿತ್ತು *
ತನ್ ಶೋಲ್ಲಾಲ್ ತಾನ್ ತನ್ನೈ * ಕ್ಕೀತ್ತಿತ್ತ ಮಾರ್ಯ * ಎನ್
ಮುನ್ ಶೋಲ್ಲುಂ * ಮೂವುರುವಾಂ ಮುದಲ್ವನೇ (೨)

ಆಂ ಮುದಲ್ವನ್ ಇವನ್ ಎನ್ನು * ತನ್ ತೇಱ್ಱೈ * ಎನ್
ನಾ ಮುದಲ್ ವಂದು ಪುಗುಂದು * ನಲ್ಲಿನ್ ಕವಿ *
ತೂ ಮುದಲ್ ಪತ್ತಕ್ಕು * ತ್ತಾನ್ ತನ್ನೈ ಚ್ಚೊನ್ನ * ಎನ್
ವಾಯ್ ಮುದಲ್ ಅಪ್ಪನೈ * ಎನ್ನು ಮಱಪ್ಪನೋ (೩)

ಅಪ್ಪನೈ ಎನ್ನು ಮಱಪ್ಪನ್ * ಎನ್ನಾಗಿಯೇ *
ತಪ್ಪುದಲ್ ಇನ್ನಿ * ತ್ತನೈ ಕ್ಕವಿ ತಾನ್ ಶೋಲ್ಲಿ *
ಒಪ್ಪಿಲಾ ತ್ತೀವಿನೈಯೇನೈ * ಉಯ್ಯಕ್ಕೊಂಡು *
ಶೆಪ್ಪಮೇ ಶೆಯ್ದು * ತಿರಿಗಿನ್ಱ ಶೀರ್ ಕಂಡೇ (೪)

Attention: Please note that the letters ಐ and ಱ denote μ and η respectively, in Tamil. Also note that ಱ್ಱ sounds almost like ಟ್ರ , ಱ್ಱೈ like ಟ್ರೈ , and so on. The consonant-cluster ನ್ಱ is pronounced somewhere between ನ್ನ and ನ್ಱ್ಱ. It is, however, colloquially acceptable to pronounce the clusters ಱ್ಱ and ನ್ಱ್ಱ as ತ್ತ and ನ್ನ, respectively.

ಶೀರ್ ಕಂಡು ಕೊಂಡು * ತಿರುಂದು ನಲ್ಲೀ ಕವಿ *
 ನೇಱ್ಪಡ ಯಾರ್ ಶೋಲ್ಲುಂ * ನೀಮೈ ಇಲಾಮೈಯಿಲ್ *
 ಏರ್ವಿಲಾ ಎನ್ನೈ * ತನ್ನಾಕ್ಕಿ ಎನ್ನಾಲ್ ತನ್ನೈ *
 ಪಾರ್ ಪರವು ಇರ್ ಕವಿ * ಪಾಡುಂ ಪರಮರೇ (೫)

ಇರ್ ಕವಿ ಪಾಡುಂ * ಪರಮ ಕವಿಗಳಾಲ್ *
 ತರ್ ಕವಿ ತಾರ್ ತನ್ನೈ * ಪಾಡುವಿಯಾದಿನ್ನು *
 ನನ್ನು ವಂದೆನ್ನುಡರ್ ಆಕ್ಕಿ * ಎನ್ನಾಲ್ ತನ್ನೈ *
 ವರ್ ಕವಿ ಪಾಡುಂ * ಎರ್ ವೈಗುಂದ ನಾದನೇ (೬)

ವೈಗುಂದ ನಾರ್ * ಎರ್ ವಲ್ವಿನೈ ಮಾಯ್ಂದಱ *
 ಶೆಯ್ ಕುಂದರ್ ತನ್ನೈ * ಎನ್ನಾಕ್ಕಿ ಎನ್ನಾಲ್ ತನ್ನೈ *
 ವೈಗುಂದರ್ ಆಗ * ಪ್ಪುಗಟಿ ವಣ್ ತೀಂಗವಿ *
 ಶೆಯ್ ಕುಂದರ್ ತನ್ನೈ * ಎನ್ನಾಳ್ ಶಿಂದಿತ್ತಾವನೋ (೭)

ಆರ್ವನೋ ಆಱಿಯಂಗೈ * ಎಮ್ಮಿರಾರ್ ಪುಗಱ್ *
 ಪಾರ್ ವಿಣ್ ನೀರ್ ಮುಱ್ಪುಂ * ಕಲಂದು ಪರುಗಿಲುಂ *
 ಏರ್ವಿಲಾ ಎನ್ನೈ * ತನ್ನಾಕ್ಕಿ ಎನ್ನಾಲ್ ತನ್ನೈ *
 ಶೀರ್ಪೆಱ ಇರ್ ಕವಿ * ಶೋನ್ನ ತಿಱತ್ತುಕ್ಕೇ (೮)

ತಿಱತ್ತುಕ್ಕೇ ತುಪ್ಪುರವಾಂ * ತಿರುಮಾಲೀ ಶೀರ್ *
 ಇಱಪ್ಪೆದಿರ್ ಕಾಲಂ * ಪರುಗಿಲುಂ ಆರ್ವನೋ *
 ಮಱಿಪ್ಪಿಲಾ ಎನ್ನೈ * ತನ್ನಾಕ್ಕಿ ಎನ್ನಾಲ್ ತನ್ನೈ *
 ಉಱಿಪ್ಪಲ ಇರ್ ಕವಿ * ಶೋನ್ನ ಉದವಿಕ್ಕೇ (೯)

ಉದವಿ ಕೈಮಾಱು * ಎನ್ನಯಿರ್ ಎನ್ನ ಉಱ್ಪಿಣ್ಣಿಲ್ *
 ಅದುವುಂ ಮಱ್ಪಾಂಗವರ್ * ತನ್ನದೆನ್ನಾಲ್ ತನ್ನೈ *
 ಪದವಿಯ ಇರ್ ಕವಿ * ಪಾಡಿಯ ಅಪ್ಪನುಕ್ಕು *
 ಎದುವುಂ ಒನ್ನುಂ ಇಲ್ಲೈ * ಶೆಯ್ದದಿಂಗುಂ ಅಂಗೇ (೧೦)

‡ಇಂಗುಂ ಅಂಗುಂ * ತಿರುಮಾಲ್ ಅನ್ನಿ ಇನ್ನೈ ಕಂಡು *
 ಅಱ್ಪನೇ ವಣ್ ಕುರುಗೂರ್ * ಚ್ಚಡಗೋಪರ್ *

ಇಜ್ಜನೇ ಶೋನ್ನ * ಓರ್ ಆಯಿರತ್ತಿಪ್ಪತ್ತುಂ *
ಎಜ್ಜನೇ ಶೋಲ್ಲಿನುಂ * ಇನ್ನಂ ಪಯಕ್ಕುಮೇ (೧೧)

|| ನಮ್ಮಾಱ್ವಾರ್ ತಿರುವಡಿಗಳೇ ಶರಣಂ ||